

ಶ್ರಾವಣ ದರ್ಶನ ಸಮಾರೋಪ

ಚಿತ್ರದುರ್ಗ ಆ. 18 : ಶರಣರು ಜನಸಾಮಾನ್ಯರನ್ನು ಬುದ್ಧಿವಂತರನ್ನಾಗಿಸುತ್ತಾರೆ, ಬುದ್ಧಿಯನ್ನು ಬೆಳೆಸುತ್ತಾರೆ. ಮಾನವನ ಬದುಕಿನಲ್ಲಿ ಬುದ್ಧಿಯ ಬೆಳೆ ಬೇಕು. ಕೆಲವರು ಶರೀರವನ್ನು ಬೆಳೆಸುತ್ತಾರೆ, ಅದು ಬೆಳೆದು ಬೆಳೆದು ನಿಂತುಕೊಂಡು ಬಿಡುತ್ತದೆ. ಇಂಥವರು ಶರೀರದೊಳಗಿನ ಮೆದುಳು ಬೆಳೆಸುವಂತಹ ಗೋಜಿಗೆ ಹೋಗುವುದಿಲ್ಲ. ನಿರಾಕಾರವಾಗಿರುವಂತಹ ಬೆಳೆ ಎಂದರೆ ಅದು ಬುದ್ಧಿಯ ಬೆಳೆಯಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಮುರುಘಾಮಠದಿಂದ ಮಂಗಳವಾರ ನಡೆದ ಶ್ರಾವಣದರ್ಶನ ಫೇಸ್‌ಬುಕ್ ಮತ್ತು ಯುಟ್ಯೂಬ್ ಲೈವ್ ಕಾರ್ಯಕ್ರಮದ ಸಮಾರೋಪದಲ್ಲಿ ಶಿವಶರಣರ ಶಿವತ್ವ ವಿಷಯ ಕುರಿತು ಚಿಂತನ ನೀಡಿದ ಶ್ರೀಗಳು, ಹೆಸರಿಗೆ ತಕ್ಕಂತೆ ಇದೊಂದು ವಿಶಿಷ್ಟ ಯಾನ. ಅದುವೇ ಬೌದ್ಧಿಕ ಯಾನ. ಪ್ರಭುದೇವರು ಅನುಭವಜನ್ಯವಾದ ವಚನ ಹೇಳುತ್ತಾರೆ-
ಕಬ್ಬು ಬೆಳೆವುದಯ್ಯ ಕರಿಯ ಭೂಮಿಯಿದ್ದಲ್ಲಿ,
ಉಬ್ಬುಬ್ಬಿ ಬೆಳೆವುದಯ್ಯ ಜಲ ಪ್ರಮಾಣವಿದ್ದಲ್ಲಿ
ದಾರಿದ್ರ್ಯವಿದ್ದಲ್ಲಿ ನಿದ್ರೆ ಬೆಳೆವುದಯ್ಯ.

ನಮ್ಮ ಶಿವನ ಸೆಲೆ ಸಂದ ಶರಣರಾದ ಹಿರಿಯರಿದ್ದಲ್ಲಿ ಬುದ್ಧಿ ಬೆಳೆವುದಯ್ಯ.

ಜಟ್ಟಿ ಮಾಸಾಳರಿದ್ದಲ್ಲಿ ಕಾಳಗ ಘನವವುದಯ್ಯ.

ಇಷ್ಟ ಕಂಡು ಬೆರಗಾದ ನಮ್ಮ ಗುಹೇಶ್ವರ ಇದು ಬೌದ್ಧಿಕಯಾನಕ್ಕೆ ಅನ್ವರ್ಥಕವಾಗಿರುವ ವಚನ. ಶರಣರು ಜನಸಾಮಾನ್ಯರನ್ನು ಬುದ್ಧಿವಂತರನ್ನಾಗಿಸುತ್ತಾರೆ, ಬುದ್ಧಿಯನ್ನು ಬೆಳೆಸುತ್ತಾರೆ. ಮಾನವನ ಬದುಕಿನಲ್ಲಿ ಬುದ್ಧಿಯ ಬೆಳೆ ಬೇಕು. ಕೆಲವರು ಶರೀರವನ್ನು ಬೆಳೆಸುತ್ತಾರೆ, ಅದು ಬೆಳೆದು ಬೆಳೆದು ನಿಂತುಕೊಂಡು ಬಿಡುತ್ತದೆ. ಇಂಥವರು ಶರೀರದೊಳಗಿನ ಮೆದುಳು ಬೆಳೆಸುವಂತಹ ಗೋಜಿಗೆ ಹೋಗುವುದಿಲ್ಲ. ನಿರಾಕಾರವಾಗಿರುವಂತಹ ಬೆಳೆ ಎಂದರೆ ಅದು ಬುದ್ಧಿಯ ಬೆಳೆ.

ಮಾನವನೊಳಗೆ ಪಶುತ್ವ, ಮೃಗತ್ವವಿದೆ. ಕೋಪತಾಪದ ಮೂಲಕ ಅನಾಗರಿಕ ವರ್ತನೆ ಮೂಲಕ ಮೃಗತ್ವ ಬರುತ್ತದೆ. ನಮ್ಮ ದೇವರು ಶಿವ. ದೈವತ್ವಕ್ಕೆ ಶಿವತ್ವಕ್ಕೆ ನೇರವಾದ ಸಂಬಂಧವಿದೆ. ದೈವತ್ವ ಶಿವತ್ವಕ್ಕಿಂತ ಶ್ರೇಷ್ಠವಾದುದು ಶರಣತ್ವ. ಶರಣತ್ವದೊಳಗೆ ಶಿವತ್ವ, ಲಿಂಗತ್ವ, ಬಸವತ್ವವನ್ನು ಕಾಣಬಹುದು. ಹಾಗಾದರೆ ನಮ್ಮ ನಿಮ್ಮ ಶಿವ ಯಾರು? ನಮ್ಮ ಶಿವ ಪೌರಾಣಿಕ ಶಿವನಲ್ಲ; ಕಾಲ್ಪನಿಕ ಶಿವನೂ ಅಲ್ಲ. ಅನೇಕರು ಭಾವಿಸುವಂತೆ ಬಸವಣ್ಣನವರು ಘನತರವಾಗಿರುವಂತಹ ಸಮಸ್ಯೆಯನ್ನು ಎತ್ತಿಕೊಂಡು ಮನೆಮಾರು ಊರುಕೇರಿ ತೊರೆದು ಬರುತ್ತಾರೆ. ಬಸವಣ್ಣನವರಿಗೆ ಶಿವನ ಬಗ್ಗೆ ಎಲ್ಲಿಲ್ಲದ ಭಕ್ತಿ. ದ್ವೈತ-ಅದ್ವೈತ, ವೇದಾಂತ, ವೈದಿಕತನವನ್ನು ಬಿಟ್ಟು ಶಿವತ್ವದ ಬಗ್ಗೆ ಅಪಾರ ಭಕ್ತಿ ಇಟ್ಟುಕೊಳ್ಳುತ್ತಾರೆ. ಶಿವನ ಬಗ್ಗೆ ಜಿಜ್ಞಾಸೆಗೆ ಒಳಗಾದರು. ಬದುಕನ್ನು ಸಮರ್ಪಣಾ ಭಾವದಿಂದ ನೋಡಿದರು. ಶಿವಶರಣರ ಶಿವ ನಿರಾಕಾರ ಶಿವ. ನಾಮ, ರೂಪ, ಕ್ರಿಯೆಯನ್ನು ಮೀರಿದವನು ಶಿವನಾಗುತ್ತಾನೆ. ಶಿವತ್ವ ಎಂದರೆ ಸರ್ವಜ್ಞತ್ವ. ಸರ್ವಕರ್ತೃತ್ವ, ಸರ್ವ ವ್ಯಾಪಕತ್ವ ಇದೆ.

ಜಗದಗಲ ಮುಗಲಗಲ ಮಿಗೆಯಗಲ ನಿಮ್ಮಗಲ,

ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ

ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮುಕುಟ

ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ

ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ ಶಿವನ ಆರಾಧನೆ ಪರಿಕರಗಳನ್ನು ಮೀರಿದ್ದು. ಬಯಲ ರೂಪ ಶಿವ, ಲೋಕಾದಿ ಲೋಕಗಳಿಗೆಲ್ಲ ಬಯಲೇ ಆಧಾರ ಎಂದಿದ್ದಾರೆ ಚೆನ್ನಬಸವಣ್ಣ.

ಅದೇ ರೀತಿ ಬಸವಣ್ಣನವರು, ಬಯಲ ರೂಪ ಮಾಡಬಲ್ಲಾತನೆ ಶಿವ, ಬಯಲ ರೂಪ ಮಾಡಲರಿಯದಿದ್ದರೆ ಬಯಲ ಮೂರುತಿಯಾಗಿ ನಿಂದನೊಬ್ಬ ಶರಣ. ಆತನ ವಿದ್ಯಾಬುದ್ಧಿಯಿಂದ ಹುಟ್ಟಿದಾತ ಬ್ರಹ್ಮ, ಆತನ ಶಾಂತಿ ಸೈರಣೆಯಿಂದ ಹುಟ್ಟಿದಾತ ವಿಷ್ಣು, ಆತನ ಕೋಪ ಕ್ರೋಧದಿಂದ ಹುಟ್ಟಿದಾತ ರುದ್ರ ಎಂದಿದ್ದಾರೆ. ಎಲ್ಲಿ ನಿರ್ಮಾಣ ಕ್ರಿಯೆ ನಡೆಯುತ್ತಿರುತ್ತದೋ ಅದೆಲ್ಲವೂ ಸೃಷ್ಟಿಕ್ರಿಯೆ. ಮಾನವನಲ್ಲಿ ಶಾಂತಿ ಸೈರಣೆ ಬೇಕಾಗುತ್ತದೆ. ಸೃಷ್ಟಿ, ಲಯ, ಕ್ರಿಯೆ ಈ ಮೂರು ಕ್ರಿಯೆಗಳು ಎಲ್ಲರ ಬದುಕಿನಲ್ಲಿ ನಡೆಯಬೇಕು.

ಶಿವ ನಿರಾಕಾರ ಶಿವ. ಚಲಿಸುವ ದೇವಾಲಯಗಳು, ಮಾನತಾಡುವ ದೇವರುಗಳು ಆಗಬೇಕು. ಜೀವ ಶಿವನಾಗಬೇಕು. ಈ ಭಾವನೆ ನಮಗೆ ಬಾರದಾದರೆ ಶಿವತ್ವ ಸಾಧಿಸಲು ಸಾಧ್ಯವಾಗದು ಎಂದು ತಿಳಿಸಿದರು. ಕಾರ್ಯಕ್ರಮ ಕುರಿತು ಹಾವೇರಿಯ ಶ್ರೀ ಬಸವಶಾಂತಲಿಂಗ ಸ್ವಾಮಿಗಳು, ಆರ್.ಶೇಷಣ್ಣಕುಮಾರ್ ಮತ್ತು ನಿರಂಜನದೇವರಮನೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.



